




ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಛೇರಿ
ದೊಮ್ಮಲೂರು ಉಪವಿಭಾಗ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

1. ಉಪವಿಭಾಗದ ರಚನೆ ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು :

ಅ) ಉಪ ವಿಭಾಗದ ಹೆಸರು: ಸ.ಕಾ.ನಿ.ಅ. (ದೊಮ್ಮಲೂರು ಉಪವಿಭಾಗ)

ಆ) ರಚನೆ:-



2. ಅದರ ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು:-

ಶ್ರೀ ಹಿ.ಎಂ. ಜಾನ್., ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು

ದೊಮ್ಮೆಲೂ ಉಪವಿಭಾಗದ ವಾರ್ಡ್ ಸಂಖ್ಯೆ 89, 112, 114 ಮತ್ತು 115ರ ಅಧಿಕಾರಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುವುದು. ಮೇಲ್ಕಂಡ ವಾರ್ಡ್‌ಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಕಟ್ಟಡಗಳಿಗೆ ನೀರು, ಒಳ ಚರಂಡಿ, ವಿಧ್ಯುತ್ ಸಂಪರ್ಕಗಳಿಗೆ ರಸ್ತೆ ಅಗೆಯಲು ಅನುಮತಿ ನೀಡುವುದು ಹಾಗೂ ನಕ್ಷೆಯ ಉಲ್ಲಂಘನೆ/ಅನಧಿಕೃತ ನಿರ್ಮಾಣಗಳಿಗೆ ಸಂಬಂಧಿಸಿದಂತೆ ಕೆ.ಎಂ.ಸಿ. ಕಾಯ್ದೆ 1976 ರ ಪ್ರಕಾರ ನೋಟೀಸ್‌ಗಳನ್ನು ಜಾರಿ ಮಾಡುವುದು. ಹಾಗೂ ಅದಕ್ಕೆ ಸಂಬಂಧಿಸಿದ ವರದಿ, ನ್ಯಾಯಾಲಯದ ಪ್ರಕರಣಗಳ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದು. ವಾರ್ಷಿಕ ಕಾಮಗಾರಿ ಕಾರ್ಯಕ್ರಮ ಪಟ್ಟಿ ರಚಿಸಿ ಅನುಮೋದನೆಗೆ ಮಂಡಿಸುವುದು. ಅನುಮೋದನೆ ದೊರೆತ ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸುವುದು. ಅನುಮೋದನೆಗೆ ಮಂಡಿಸುವುದು. ಅನುಮೋದನೆ ದೊರೆತು, ಕಾಮಗಾರಿ ಆದೇಶ ಪಡೆದ ಕಾಮಗಾರಿಗಳನ್ನು ಮಂಜೂರಾತಿ ಅಂದಾಜು ಪಟ್ಟಿಯಂತೆ ನಿರ್ವಹಿಸುವುದು. ಬಿಲ್ಲುಗಳ ಅಳತೆಗಳನ್ನು ಪರಿಶೀಲಿಸುವುದು ಹಾಗೂ ಹಣ ಪಾವತಿಗಾಗಿ ಶಿಫಾರಸ್ಸು ಮಾಡುವುದು, ಹಾಗೂ ಇದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಉಪ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳುವುದು. ಸಹಾಯಕ ಅಭಿಯಂತರರು, ಹಾಗೂ ಕೆಲಸ ಪರಿವೀಕ್ಷಕರ ಕೆಲಸ ಕಾರ್ಯಗಳನ್ನು ನಿಯಂತ್ರಿಸುವುದು. ವಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಸಾರ್ವಜನಿಕರ ದೂರು ದುಮ್ಮಾನಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಿ ವರದಿಗಳನ್ನು ಮಂಡಿಸುವುದು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಾರ್ವಜನಿಕರು ಕೋರುವ ಮಾಹಿತಿಗಳನ್ನು ಒದಗಿಸುವುದು.

ಕಾರ್ಯಪಾಲಕ ಅಭಿಯಂತರರು ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕೆಲಸ ನಿರ್ವಹಿಸುವುದು ಮತ್ತು ಬೇಕಾದ ವರದಿಗಳನ್ನು ಕಾಲಕಾಲಕ್ಕೆ ಮಂಡಿಸುವುದು.

ಈ ಉಪವಿಭಾಗಕ್ಕೆ ಸಂಬಂಧಿಸಿದಂತೆ, ಎಲ್ಲಾ ಅಧಿಕಾರಿಗಳ/ ನೌಕರರ ಸಂಬಳ, ವಾರ್ಷಿಕ ವೇತನ ಬಡ್ಡಿ ಮಂಜೂರಾತಿ ನೀಡುವುದು ಮತ್ತು ಇವರುಗಳ ಸೇವಾ ನಿರ್ವಹಣೆ ಮಾಡುವುದು.

ಸಹಾಯಕ ಅಭಿಯಂತರರ ಕರ್ತವ್ಯ ಹಾಗೂ ಜವಾಬ್ದಾರಿಗಳು:-

ವಾರ್ಡ್ ಸಂಖ್ಯೆ : 89, ಮಹ್ಲಾದ್ ಆಖಾಯತ್ ಅಲ

ಸಹಾಯಕ / ಕಿರಿಯ ಅಭಿಯಂತರರು

ವಾರ್ಡ್ ಸಂಖ್ಯೆ : 112, ಅಶೋಕ್.

ಸಹಾಯಕ ಅಭಿಯಂತರರು

ವಾರ್ಡ್ ಸಂಖ್ಯೆ : 114 ಖಾಲಿ.

ಸಹಾಯಕ / ಕಿರಿಯ ಅಭಿಯಂತರರು

ವಾರ್ಡ್ ಸಂಖ್ಯೆ : 115, ಖಾಲಿ

ಸಹಾಯಕ / ಕಿರಿಯ ಅಭಿಯಂತರರು

ಖಾಲಿ (ಪರಿಸರ ಅಧಿಕಾರಿ)

ವಾರ್ಡ್ ಸಂಖ್ಯೆ : 89, 112, 114 ಮತ್ತು 115ರ

ಸಹಾಯಕ ಅಭಿಯಂತರರುಗಳು ಅವರುಗಳ ವಾರ್ಡ್‌ಗೆ ಸಂಬಂಧಿಸಿದ ಎಲ್ಲಾ ರಸ್ತೆಗಳ, ಮೋರಿಗಳ ಪಾದಚಾರಿ ರಸ್ತೆಗಳ ಮೇಲ್ವಿಚಾರಕರಾಗಿರುತ್ತಾರೆ. ವಾರ್ಡ್ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲಾ ಅಂದಾಜು ಪಟ್ಟಿಗಳನ್ನು ತಯಾರಿಸುವುದು. ಅನುಮೋದನೆಗೆ ಮಂಡಿಸುವುದು ಮತ್ತು ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲಾ ವರದಿಗಳನ್ನು ಕಾಲಕಾಲಕ್ಕೆ ಅನುಮೋದನೆಗೆ ಮಂಡಿಸುವುದು. ಕಾಮಗಾರಿ ಕಾರ್ಯಕ್ರಮಗಳನ್ನು ರೂಪಿಸುವುದು. ಸಾರ್ವಜನಿಕರ ಕೆಲಸ ಕಾರ್ಯ/ದೂರುಗಳ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆ ಹರಿಸುವುದು. ಮಂಜೂರಾತಿಯಾದ ಎಲ್ಲಾ ಕಾಮಗಾರಿಗಳನ್ನು ಅಂದಾಜು ಪಟ್ಟಿಯಂತೆ ನಿರ್ವಹಿಸುವುದು. ಹಾಗೂ ಅದಕ್ಕೆ ಸಂಬಂಧಿಸಿದಂತೆ ಬಿಲ್ಲುಗಳನ್ನು ತಯಾರಿಸುವುದು. ಕೆಲಸ ಪರಿವೀಕ್ಷಕರ ಹಾಗೂ ಗ್ಯಾಂಗ್‌ಮೆನ್‌ಗಳ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು. ವಾರ್ಡ್ ವ್ಯಾಪ್ತಿಯಲ್ಲಿ ನಕ್ಷೆಗಳನ್ನು ಉಲ್ಲಂಘಿಸಿ ನಿರ್ಮಿಸುವ ಕಟ್ಟಡಗಳು/ ಅನಧಿಕೃತ ಕಟ್ಟಡಗಳನ್ನು ಗುರ್ತಿಸುವುದು, ಹಾಗೂ ಕೆ.ಎಂ.ಸಿ. ಕಾಯ್ದೆ 1976 ರಂತೆ ಕ್ರಮ ಜರುಗಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ವರದಿಗಳನ್ನು ಕಾಲಕಾಲಕ್ಕೆ ಮಂಡಿಸುವುದು. ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ವರದಿಗಳನ್ನು ಸಲ್ಲಿಸುವುದು. ದಂಡ ವಿಧಿಸಬಹುದಾದ ಪ್ರಕರಣಗಳನ್ನು ಗುರುತಿಸಿ ದಂಡ ವಿಧಿಸುವುದು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಾರ್ವಜನಿಕರು ಸಲ್ಲಿಸುವ ಮನವಿಗಳಿಗೆ ಉತ್ತರಗಳನ್ನು/ಮಾಹಿತಿಗಳನ್ನು ಒದಗಿಸುವುದು ಹಾಗೂ ಮೇಲಧಿಕಾರಿಗಳು ಸೂಚಿಸುವ ಎಲ್ಲಾ ಸೂಚನೆ ಹಾಗೂ ನಿರ್ದೇಶನದಂತೆ ಕೆಲಸವನ್ನು ನಿರ್ವಹಿಸುವುದು.

ಕೆಲಸ ಪರಿವೀಕ್ಷಕರು ವಾರ್ಡ್ ಸಂಖ್ಯೆ: 89, 112, 114 ಮತ್ತು 115ರ :

ಈ ಉಪವಿಭಾಗದ ವ್ಯಾಪ್ತಿಯ ಆಯಾಯಾ ವಾರ್ಡ್ ಕೆಲಸ ಪರಿವೀಕ್ಷಕರುಗಳು ದಿನನಿತ್ಯ ಮುಂಜಾನೆ (ಬೆಳಿಗ್ಗೆ) 7:30 ಗಂಟೆಯೊಳಗೆ ಸಹಾಯಕ ಅಭಿಯಂತರರ ನಿರ್ದೇಶನದಲ್ಲಿ ಗ್ಯಾಂಗ್ ಮನ್‌ಗಳೊಡನೆ ಹಾಜರಿದ್ದು ದಿನನಿತ್ಯ ನಿಗದಿಪಡಿಸಿದ ಕಾರ್ಯ ವಿಧಾನದಂತೆ ಮೋರಿಯಿಂದ ಮಣ್ಣು ತೆಗೆಸುವುದು ಹಾಗೂ ಸಾಗಿಸುವುದು, ಗುಂಡಿಗಳನ್ನು ಮತ್ತು ರಸ್ತೆ ಅಗತದ ಭಾಗಗಳನ್ನು ಮುಚ್ಚುವುದು, ಅನಧಿಕೃತವಾಗಿ ರಸ್ತೆ ಬದಿಯಲ್ಲಿ ಹಾಕಿರುವ ತ್ಯಾಜ್ಯ ವಸ್ತುಗಳನ್ನು ತೆಗೆಸಿ ಸಾಗಿಸುವುದು, ರಸ್ತೆಗಳಲ್ಲಿ ಅನಧಿಕೃತ ತ್ಯಾಜ್ಯ ವಸ್ತುಗಳನ್ನು ಹಾಕಿರುವುದು ಕಂಡು ಬಂದಲ್ಲಿ ಹಾಗೂ ಅನಧಿಕೃತ/ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡಗಳನ್ನು ಗುರುತಿಸಿ ಸಹಾಯಕ ಅಭಿಯಂತರರ ಗಮನಕ್ಕೆ ತರುವುದು, ವಾರ್ಡ್‌ನಲ್ಲಿ ನಿರ್ವಹಿಸುವ ಕಾಮಗಾರಿಗಳ ಉಸ್ತುವಾರಿ ನಿರ್ವಹಣೆ ಹಾಗೂ ಮೇಲಾಧಿಕಾರಿಗಳು ಕೋರುವ ಮಾಹಿತಿಗಳನ್ನು ಒದಗಿಸುವುದು ಇತ್ಯಾದಿ.

ಪ್ರಥಮ ದರ್ಜೆ ಗುಮಾಸ್ತರು:-

ವಿಧಾನ ಸಭೆ / ವಿಧಾನ ಪರಿಷತ್ತುಗಳ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಹಾಯಕ ಅಭಿಯಂತರರುಗಳಿಂದ ಮಾಹಿತಿ ಪಡೆದು ಕ್ರೋಡೀಕರಿಸಿ ಸಲ್ಲಿಸುವುದು. ಸಿಬ್ಬಂದಿಯ ಆಯವ್ಯಯ ಅಪೆಂಡಿಕ್ಸ್-ಬಿ ತಯಾರಿಸುವುದು, ಮಾಸಿಕ ವರದಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವ ಕಾರ್ಯ, ಕರ್ನಾಟಕ ಹಕ್ಕು ಮಾಹಿತಿ ಕಾಯಿದೆ 2005 ರ ಅಡಿಯಲ್ಲಿ ಬರುವ ಅರ್ಜಿಗಳ ಬಗ್ಗೆ ಸಕಾಲದಲ್ಲಿ ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಸಲ್ಲಿಸುವುದು. ಸಿಬ್ಬಂದಿಯ ಹಾಜರಾತಿ ಮತ್ತು ಚಲನವಲನ ಪುಸ್ತಕ ನಿರ್ವಹಣೆ, ಸಿಬ್ಬಂದಿ ವರ್ಗದವರ ಆಸ್ತಿ ಮತ್ತು ಹೊಣೆಗಾರಿಕೆ ಪಟ್ಟಿ ನಿರ್ವಹಣೆ, ರಹಸ್ಯ ವರದಿ ನಿರ್ವಹಣೆ ಇತ್ಯಾದಿ.

“ಸಿ” ಮತ್ತು “ಡಿ” ದರ್ಜೆ ಸಿಬ್ಬಂದಿಗಳ ಸೇವಾವಹಿ ನಿರ್ವಹಣೆ, ವೇತನ ಬಿಲ್ಲು ತಯಾರಿಕೆ ಮತ್ತು ಬಟವಾಡೆ, ಸಹಾಯಕ ಕಾರ್ಯನಿರ್ವಹಕ ಅಭಿಯಂತರರ ಕಡತ ನಿರ್ವಹಣೆ, ಡಿ. ಸಿ. ಬಿಲ್ಲು ನಿರ್ವಹಣೆ, ಸಿಬ್ಬಂದಿಗಳ ರಜೆ ವಹಿ, ಉಪವಿಭಾಗದಲ್ಲಿ ವಸೂಲು ಮಾಡುವ ಶುಲ್ಕಗಳನ್ನು ಪಡೆದು ರಸೀದಿ ನೀಡಿ ಪಡೆದ ಶುಲ್ಕಗಳನ್ನು ಬ್ಯಾಂಕಿಗೆ ಜಮಾ ಮಾಡುವುದು ಹಾಗೂ ಮೇಲಾಧಿಕಾರಿಗಳು ವಹಿಸುವ ಕೆಲಸಗಳನ್ನು ನಿರ್ವಹಿಸುವುದು. ಹಾಗೂ ಮೇಲಾಧಿಕಾರಿಗಳು ವಹಿಸುವ ಕೆಲಸಗಳನ್ನು ನಿರ್ವಹಿಸುವುದು.

ದ್ವಿತೀಯ ದರ್ಜೆ ಗುಮಾಸ್ತರು:-

ಈ ಕಛೇರಿಯಲ್ಲಿ ಸ್ವೀಕರಿಸುವ ಎಲ್ಲಾ ಪತ್ರಗಳನ್ನು ಹಾಗೂ ಟಿಪಾಲುಗಳನ್ನು ನೋಂದಣಿ ಮಾಡಿ ಸಂಬಂಧಿಸಿದವರಿಗೆ ನೀಡುವುದು. ಸಹಿಯಾದ ಟಿಪಾಲುಗಳನ್ನು ರವಾನಿಸುವುದು ಹಾಗೂ ಕಡತಗಳ ಚಲನವಲನ ನಿರ್ವಹಣೆ ಹಾಗೂ ಮುಕ್ತಾಯಗೊಳಿಸಿದ ಕಡತಗಳನ್ನು ದಾಖಲಾತಿಗೆ ಕಳುಹಿಸುವುದು. ಲೇಖನ ಸಾಮಗ್ರಿಗಳನ್ನು ತರಿಸಿ ವಿಭಾಗದ ಸಿಬ್ಬಂದಿಗಳಿಗೆ ವಿತರಿಸಿ ರಿಜಿಸ್ಟರ್‌ನಲ್ಲಿ ನಮೂದಿಸುವುದು. ಎಲ್ಲಾ ಗ್ಯಾಂಗ್‌ಮನ್‌ಗಳ ಸೇವಾವಹಿ ನಿರ್ವಹಣೆ, ವೇತನ ಬಿಲ್ಲು ತಯಾರಿಕೆ ಮತ್ತು ಬಟವಾಡೆ, ಡಿ. ಸಿ. ಬಿಲ್ಲು ತಯಾರಿಕೆ, ಗ್ಯಾಂಗ್‌ಮನ್ ಸಿಬ್ಬಂದಿಗಳ ರಜೆ ವಹಿ, ದಾಸ್ತಾನು ಪುಸ್ತಕಗಳ ನಿರ್ವಹಣೆ, ರಸ್ತೆ ಅಗತಗಳ ಕಡತಗಳ ಸ್ವೀಕೃತಿ ಮತ್ತು ವಿಲೇವಾರಿ, ಕಾಮಗಾರಿಗಳ ಎಸ್. ಬಿ. ಆರ್. ನಿರ್ವಹಣೆ ಹಾಗೂ ಮೇಲಾಧಿಕಾರಿಗಳು ವಹಿಸುವ ಕೆಲಸಗಳನ್ನು ನಿರ್ವಹಿಸುವುದು.

ಬೆರಳಚ್ಚುಗಾರರು :-

ಕಛೇರಿಗೆ ಸಂಬಂಧಪಟ್ಟಂತೆ ಬೆರಳಚ್ಚು ಕೆಲಸ ಕಾರ್ಯಗಳನ್ನು ಹಾಗೂ ಮೇಲಾಧಿಕಾರಿಗಳು ವಹಿಸುವ ಕೆಲಸಗಳನ್ನು ನಿರ್ವಹಿಸುವುದು.

ಚಾಲಕರು :-

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ದೊಮ್ಮೆಲೂರು ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 89,112,114 ಮತ್ತು 115 ರಲ್ಲಿ ಸಹಾಯಕ ಅಭಿಯಂತರರು ಪ್ರತಿನಿತ್ಯ ಸೂಚಿಸುವ ಪ್ರದೇಶದಲ್ಲಿ ಕೆಲಸ ಪರಿವೀಕ್ಷಕರ ಉಸ್ತುವಾರಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು. ಹಾಗೂ ವಾಹನ ನಿರ್ವಹಣೆ ಮತ್ತು ಲಾಗ್ ಪುಸ್ತಕ ನಿರ್ವಹಿಸುವುದು.

ಜವಾನರು :-

ಕಛೇರಿಯ ವೇಳೆಗೆ ಸರಿಯಾಗಿ ಬಾಗಿಲನ್ನು ತೆಗೆದು ಕಛೇರಿ ಕೊಠಡಿ ಮತ್ತು ಟೇಬಲ್ಲುಗಳನ್ನು ಸ್ವಚ್ಛವಾಗಿಡುವುದು. ಕಛೇರಿಯ ಸಿಬ್ಬಂದಿ ವರ್ಗದವರು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

ಟಪಾಲು ರವಾನೆಗಾರ :-

ಉಪ ವಿಭಾಗದ ಕಛೇರಿಯಲ್ಲಿ ಸ್ವೀಕೃತಗೊಂಡು ಸಹಿ ಮಾಡಿದ ಕಡತ ಹಾಗೂ ಪತ್ರಗಳನ್ನು ಸಂಬಂಧಪಟ್ಟ ಕಛೇರಿಗಳಿಗೆ ಹಾಗೂ ಮೇಲಾಧಿಕಾರಿಗಳ ಕಛೇರಿಗೆ, ವಿವಿಧ ಇಲಾಖೆಗಳಿಗೆ ತಲುಪಿಸುವುದು.

ಹೀಟ್ಲರ್ / ಮೆಕಾನಿಕ್ :-

ಉಪವಿಭಾಗ ಕಛೇರಿಯಲ್ಲಿನ ವಾಹನ ದುರಸ್ತಿ ನಿರ್ವಹಣೆ ಹಾಗೂ ಮೇಲಾಧಿಕಾರಿಗಳು ಸೂಚಿಸುವ ಕೆಲಸದ ಕಾರ್ಯಗಳನ್ನು ನಿರ್ವಹಿಸುವುದು.

ರಾತ್ರಿ ಕಾವಲುಗಾರ / ಸ್ವಚ್ಛಗಾರ :-

ರಾತ್ರಿ ಪಾಳಿಯಲ್ಲಿ ಕಛೇರಿಯನ್ನು ಕಾಯುವ ಕೆಲಸವನ್ನು ನಿರ್ವಹಿಸುವುದು ಹಾಗೂ ಮೇಲಾಧಿಕಾರಿಗಳು ಸೂಚಿಸುವ ಕೆಲಸದ ಕಾರ್ಯಗಳನ್ನು ನಿರ್ವಹಿಸುವುದು. (ಕಾವಲುಗಾರ)

ಹೆಡ್ ಗ್ಯಾಂಗ್‌ಮನ್‌ಗಳು :-

ಸಹಾಯಕ ಅಭಿಯಂತರರ ಸೂಚನೆಯಂತೆ ಕೆಲಸ ಪರಿವೀಕ್ಷಕರ ಉಸ್ತುವಾರಿಯಲ್ಲಿ ದಿನನಿತ್ಯ ಮುಂಜಾನೆ (ಬೆಳಿಗ್ಗೆ) 7.30 ಗಂಟೆಯೊಳಗೆ ವಾರ್ಡ್ ಕಛೇರಿಯಲ್ಲಿ ಹಾಜರಿದ್ದು ಅಪರಾಹ್ನ 2.00 ಗಂಟೆಯವರೆಗೆ ಗ್ಯಾಂಗ್‌ಮನ್‌ಗಳೊಡನೆ ಸದರಿಯವರು ಸೇರಿ ದಿನನಿತ್ಯ ನಿಗದಿಪಡಿಸಿದ ಕಾರ್ಯ ವಿಧಾನದಂತೆ ಮೋರಿಯಿಂದ ಮಣ್ಣು ತೆಗೆಯುವುದು ಹಾಗೂ ಸಾಗಿಸುವುದು, ಗುಂಡಿಗಳನ್ನು ಮತ್ತು ರಸ್ತೆ ಅಗೆತದ ಭಾಗಗಳನ್ನು ಮುಚ್ಚುವುದು, ಅನಧಿಕೃತವಾಗಿ ರಸ್ತೆ

ಬದಿಯಲ್ಲಿ ಹಾಕಿರುವ ತ್ಯಾಜ್ಯ ವಸ್ತುಗಳನ್ನು ತೆಗೆದು ಸಾಗಿಸುವುದು, ರಸ್ತೆಗಳಲ್ಲಿ ಅನಧಿಕೃತ ತ್ಯಾಜ್ಯ ವಸ್ತುಗಳನ್ನು ಹಾಕಿರುವುದು ಕಂಡು ಬಂದಲ್ಲಿ ಸಹಾಯಕ ಅಭಿಯಂತರರ ನಿರ್ದೇಶನದಂತೆ ಕಾರ್ಯ ನಿರ್ವಹಿಸುವುದು ಇತ್ಯಾದಿ.

ಗ್ಯಾಂಗ್‌ಮನ್‌ಗಳು :-

ಈ ಉಪವಿಭಾಗದ ವ್ಯಾಪ್ತಿಯ ಆಯಾಯಾ ವಾರ್ಡ್‌ನಲ್ಲಿ ಇರುವ ಗ್ಯಾಂಗ್‌ಮನ್‌ಗಳು ಸಹಾಯಕ ಅಭಿಯಂತರರ ಸೂಚನೆಯಂತೆ ಕೆಲಸ ಪರಿವೀಕ್ಷಕರ ಉಸ್ತುವಾರಿಯಲ್ಲಿ ದಿನನಿತ್ಯ ಮುಂಜಾನೆ (ಬೆಳಿಗ್ಗೆ) 7.30 ಗಂಟೆಯೊಳಗೆ ವಾರ್ಡ್ ಕಛೇರಿಯಲ್ಲಿ ಹಾಜರಿದ್ದು ಅಪರಾಹ್ನ 2.00 ಗಂಟೆಯವರೆಗೆ ದಿನನಿತ್ಯ ನಿಗದಿಪಡಿಸಿದ ಕಾರ್ಯ ವಿಧಾನದಂತೆ ಮೋರಿಯಿಂದ ಮಣ್ಣು ತೆಗೆಯುವುದು ಹಾಗೂ ಸಾಗಿಸುವುದು, ಗುಂಡಿಗಳನ್ನು ಮತ್ತು ರಸ್ತೆ ಅಗತದ ಭಾಗಗಳನ್ನು ಮುಚ್ಚುವುದು, ಅನಧಿಕೃತವಾಗಿ ರಸ್ತೆ ಬದಿಯಲ್ಲಿ ಹಾಕಿರುವ ತ್ಯಾಜ್ಯ ವಸ್ತುಗಳನ್ನು ತೆಗೆದು ಸಾಗಿಸುವುದು, ರಸ್ತೆಗಳಲ್ಲಿ ಅನಧಿಕೃತ ತ್ಯಾಜ್ಯ ವಸ್ತುಗಳನ್ನು ಹಾಕಿರುವುದು ಕಂಡು ಬಂದಲ್ಲಿ ಸಹಾಯಕ ಅಭಿಯಂತರರ ನಿರ್ದೇಶನದಂತೆ ಕಾರ್ಯ ನಿರ್ವಹಿಸುವುದು ಇತ್ಯಾದಿ.

3. ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು :-

ಸಾರ್ವಜನಿಕರಿಂದ ಹಾಗೂ ಮೇಲಧಿಕಾರಿಗಳಿಂದ ಸ್ವೀಕರಿಸುವ ಪತ್ರಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಂಡು ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವುದು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿಗಳನ್ನು ಒದಗಿಸುವುದು ಇತ್ಯಾದಿ.

4. ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳನ್ನು:-

ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳ 1977 ರಲ್ಲಿ ವಹಿಸಿರುವ ಕಾರ್ಯಗಳನ್ನು ನಿರ್ವಹಿಸುವುದು ಹಾಗೂ ಕೆ.ಎಂ.ಸಿ ಕಾಯ್ದೆ 1976 ರನ್ವಯ ಪ್ರಸ್ತಾಪಿಸಲಾಗಿರುವ ಕಛೇರಿ ಕಾರ್ಯವಿಧಾನದಂತೆ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಆಯುಕ್ತರು ಆದೇಶಿಸುವ ಕಾರ್ಯವಿಧಾನದಂತೆ ಕಾರ್ಯಗಳನ್ನು ನಿರ್ವಹಿಸುವುದು ಹಾಗೂ ಅದರಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ಅನುಸರಿಸುವುದು. ಸಾರ್ವಜನಿಕರಿಗೆ ಮಾಹಿತಿ ನೀಡುವುದು.

5. ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ಅನುಸೂಚಿಗಳು ಕೈಪಿಡಿಗಳು ಮತ್ತು ದಾಖಲೆಗಳು:

- ಅ) ಕರ್ನಾಟಕ ನಾಗರೀಕ ಸೇವಾನಿಯಮಗಳು 1958
- ಆ) ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977
- ಇ) ಸರ್ವಿಸ್ ಮ್ಯಾನ್ಯುಯಲ್.
- ಈ) ಕಛೇರಿ ಕೈಪಿಡಿ.
- ಉ) ಕರ್ನಾಟಕ ನಾಗರಿಕ ಸೇವೆಗಳು (ನಡತೆ) ನಿಯಮಗಳು 1996.
- ಊ) ಕರ್ನಾಟಕ ನಾಗರಿಕ ಸೇವೆಗಳು (ಸಿಸಿಎ) ನಿಯಮಗಳು 1957.
- ಋ) ಕರ್ನಾಟಕ ಆರ್ಥಿಕ ಸಂಹಿತೆ.

- ಎ) ಖಜಾನೆ ಸಂಹಿತೆ.
- ಏ) ಸಾದಿಲ್ವಾರು ವೆಚ್ಚದ ಕೈಪಿಡಿ.
- ಐ) ಸೇವಾ ವಿಷಯಗಳು ಇತ್ಯಾದಿ ವಿಚಾರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಆದೇಶ ಸುತ್ತೋಲೆ ಸೂಚನೆಗಳು.
- ಒ) ಅಧಿಕಾರ ಪ್ರತ್ಯಾಯೋಜನೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಆಗಿಂದಾಗ್ಗೆ ಹೊರಡಿಸಿರುವ ಆದೇಶದ ಸುತ್ತೋಲೆಗಳು.

6. ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ, ಪ್ರವರ್ಗಗಳ ವಿವರ ಪಟ್ಟಿಯನ್ನು :-

- ಅ) ಕಿರಿದು ಪುಸ್ತಕ
- ಆ) ಎಸ್.ಬಿ.ಆರ್ ರಿಜಿಸ್ಟರ್
- ಇ) ಟಿಪಾಲು ನಿರ್ವಹಣೆ
- ಈ) ಅಂದಾಜು ಪಟ್ಟಿಗಳ ವಹಿ ಪುಸ್ತಕ
- ಉ) ಸ್ಟಾಕ್ ರಿಜಿಸ್ಟರ್
- ಊ) ನಕ್ಷೆ / ರಸ್ತೆ ಅಗತದ ನೋಂದಣಿ ಪುಸ್ತಕ
- ಋ) ನಗದು ಪುಸ್ತಕ
- ಎ) ಹಾಜರಾತಿ ಪುಸ್ತಕ
- ಏ) ವೇತನ ಬಟವಾಡೆ ಪುಸ್ತಕ
- ಐ) ಇತರೆ ಅವಶ್ಯಕ ರಿಜಿಸ್ಟರ್‌ಗಳು

7 ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳನ್ನು:

ಬೆಂಗಳೂರು ಮಹಾನಗರ ಪಾಲಿಕೆಯು ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರದಿಂದ ನೇಮಕಗೊಂಡ ಮಾನ್ಯ ಆಯುಕ್ತರು ಇದ್ದು ಕೌನ್ಸಿಲ್‌ನ ಸಭೆಯಲ್ಲಿ ಚುನಾಯಿತ ಪತಿನಿಧಿಗಳು ಯಾವುದೇ ನೀತಿ ನಿಯಮಗಳನ್ನು ರೂಪಿಸಲು ಚರ್ಚಿಸಿ ನಿರ್ಣಯ ತೆಗೆದುಕೊಂಡ ನಂತರ ಮಾನ್ಯ ಆಯುಕ್ತರು ಪರಿಶೀಲಿಸಿ ಅಂತಿಮ ಆದೇಶ ಹೊರಡಿಸುವವರು.

ಈ ಉಪವಿಭಾಗದಲ್ಲಿ ಸಾರ್ವಜನಿಕರಿಂದ ಹಾಗೂ ಮಾಹಿತಿ ಹಕ್ಕು ಕೇಂದ್ರದಿಂದ ಸ್ವೀಕರಿಸಲಾಗುವ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳನ್ನು ಪರಿಶೀಲಿಸಿ ಮಾಹಿತಿಗಳನ್ನು ಹಾಗೂ ದಾಖಲಾತಿಗಳನ್ನು ಅರ್ಜಿದಾರರಿಗೆ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು.

8. ಮಂಡಳಿಗಳು ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಬಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳು, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಂಬ ಅಥವಾ ಅಂತಹ ಸಭೆಗಳ ಸಡಾವಳಿಗಳು ಸಾರ್ವಜನಿಕರಿಂದ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿಯನ್ನು:-

ಅನ್ವಯಿಸುವುದಿಲ್ಲ.

9 ಅದರ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆಯನ್ನು:-

ಕ್ರಮ ಸಂಖ್ಯೆ	ಅಧಿಕಾರಿ / ಸಿಬ್ಬಂದಿಯ ಹೆಸರು	ಹುದ್ದೆ	ವಾರ್ಡ್ ಕಛೇರಿಯ ವಿಳಾಸ	ಕಛೇರಿಯ ವಿಳಾಸ	ದೂರವಾಣಿ ಸಂಖ್ಯೆ.
-------------	---------------------------	--------	---------------------	--------------	-----------------

1.	ಶ್ರೀ. ಪಿ. ಎಂ. ಜಾನ್	ಸ.ಕಾ.ನಿ.ಅ	-----
2.	ಮಹ್ಮಾದ್ ಲಿಖಾಯತ್ ಅಲಿ	ಸ.ಅ	ವಾರ್ಡ್ ಕಛೇರಿ -89, ಜೋಗು ಪಾಳ್ಯ
3.	ಆಶೋಕ್	ಸ.ಅ	ವಾರ್ಡ್ ಕಛೇರಿ -112, ದೊಮ್ಮಲುರು.
4.	ಖಾಲಿ	ಸ.ಅ	ವಾರ್ಡ್ ಕಛೇರಿ -114,
5.	ಖಾಲಿ	ಸ.ಅ	ವಾರ್ಡ್ ಕಛೇರಿ -115, ಲೋಯರ್ ಅಗರಮ್ ರಸ್ತೆ.
6.	ಖಾಲಿ	ಪ್ರ.ದ.ಗು	
7.	ಖಾಲಿ	ದ್ವಿ. ದ. ಗು	
8.	ಐ. ಅರಳಪ್ಪ	ಕೆಲಸ ಪರಿವೀಕ್ಷಕ ವಾ. ಸಂ-89	
9.	ಬಿ.ಎನ್. ಬೊಮ್ಮರಾಯ ಗೌಡ	ಕೆಲಸ ಪರಿವೀಕ್ಷಕ ವಾ. ಸಂ- 112	
10.	ಖಾಲಿ	ಕೆಲಸ ಪರಿವೀಕ್ಷಕ ವಾ. ಸಂ- 114	
11.	ಕೆ. ಮನೋಹರನ್	ಕೆಲಸ ಪರಿವೀಕ್ಷಕ ವಾ. ಸಂ- 115	
12.	ಕೆ.ಹೆಚ್. ವೆಂಕಟೇಶ್.	ಚಾಲಕ	
13.	ಬಿ.ಸಿ. ಪ್ರಭು	ಚಾಲಕ	
14.	ಜಿ. ಪದ್ಮನಾಭನ್.	ಜವಾನ	
15.	ಖಾಲಿ	ಕಾವಲುಗಾರ	
16.	ಖಾಲಿ	ಪರಿಸರ ಅಧಿಕಾರಿ	
17.	ಇ. ರಾಮ ಸ್ವಾಮಿ	ಸ್ಯಾನಿಟರಿ ದಪೇದಾರರು 115	
18.	ವೆಂಕಟೇಶ್	ಸ್ಯಾ.ದ 112	
19.	ಜೈರಾಜು. ಡಿ	ಸ್ಯಾ.ದ 115	
20.	ಖಾಲಿ	ಸ್ಯಾ.ದ	

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ದೊಮ್ಮಲುರು ಉಪವಿಭಾಗ, 7ನೇ ಅಂತಸ್ತು, ಮೇಯೊ ಹಾಲ್, ಬಹು ಮಹಡಿ ಕಟ್ಟಡ,
ಬೆಂಗಳೂರು.

21.	ಖಾಲಿ	ಬೆರಳಚ್ಚು ಗಾರ			
22.	ಖಾಲಿ	ಪೀಟ್ಟರ್			
23.	ಖಾಲಿ	ಟಿಪಾಲು ರವಾನೆಗಾರ			
24.	2 ಹುದ್ದೆಗಳು ಖಾಲಿ	ಹೆಡ್ ಗ್ಯಾಂಗ್ ಮೆನ್			
25.	ಖಾಲಿ	ನಾಲ್ಕನೆ ದರ್ಜೆ ನೌಕರ			
26.	ಖಾಲಿ	ರಾತ್ರಿ ಕಾವಲು ಗಾರ			
27.	ಮಣಿ	ಗ್ಯಾಂಗ್‌ಮನ್			
28.	ಇಳಂಗೋವನ್	ಗ್ಯಾಂಗ್‌ಮನ್			
29.	ಸುಬ್ರಮಣಿ	ಗ್ಯಾಂಗ್‌ಮನ್			
30.	ಜೋಸಫ್	ಗ್ಯಾಂಗ್‌ಮನ್			
31.	ಆರೋಗ್ಯ ದಾಸ್	ಗ್ಯಾಂಗ್‌ಮನ್			
32.	ರಾಜ್ ಕುಮಾರ್	ಗ್ಯಾಂಗ್‌ಮನ್			
33.	ಮೂಜಾಹಿದ್	ಗ್ಯಾಂಗ್‌ಮನ್			
34.	ರವಿಂದ್ರ. ಎಂ	ಗ್ಯಾಂಗ್‌ಮನ್			
35.	ಮುತ್ತಯ್ಯ	ಗ್ಯಾಂಗ್‌ಮನ್			
36.	ಕುಮಾರ್.	ಗ್ಯಾಂಗ್‌ಮನ್			
37.	ನಾಥನ್	ಗ್ಯಾಂಗ್‌ಮನ್			
38.	38ಹುದ್ದೆಗಳು ಖಾಲಿ	ಗ್ಯಾಂಗ್‌ಮನ್			
ವಾರ್ಡ್ 115					
39.	ಕೊಂಡಮ್ಮ	ಪೌರ ಕಾರ್ಮಿಕ			
40.	ಸಿ.ರವಿ	ಪೌರ ಕಾರ್ಮಿಕ			
41.	ಸ್ವಾಮಿ ಕಣ್ಣಿ	ಪೌರ ಕಾರ್ಮಿಕ			
42.	ಲಕ್ಷ್ಮಮ್ಮ	ಪೌರ ಕಾರ್ಮಿಕ			

43.	ನಾರಾಯಣ	ಪೌರ ಕಾರ್ಮಿಕ		
44.	ಅಂಕಮ್ಮ	ಪೌರ ಕಾರ್ಮಿಕ		
45.	ರಾಜೇಶ್ವರಿ	ಪೌರ ಕಾರ್ಮಿಕ		
46.	ಧನಲಕ್ಷ್ಮಿ ದೇವಿ	ಪೌರ ಕಾರ್ಮಿಕ		
47.	ಸಂಪಮ್ಮ	ಪೌರ ಕಾರ್ಮಿಕ		
48.	ಒಬಲಮ್ಮ	ಪೌರ ಕಾರ್ಮಿಕ		
49.	ನಾಗಮ್ಮ	ಪೌರ ಕಾರ್ಮಿಕ		
50.	ನಾರಾಯಣಮ್ಮ	ಪೌರ ಕಾರ್ಮಿಕ		
51.	ನಲ್ಲಮ್ಮ	ಪೌರ ಕಾರ್ಮಿಕ		
52.	ಕೆ. ಪೆಂಚ್ಚಲಮ್ಮ	ಪೌರ ಕಾರ್ಮಿಕ		
53.	ಜಯಲಕ್ಷ್ಮಿಮಿ	ಪೌರ ಕಾರ್ಮಿಕ		
54.	ಮಾಲಕೋಡಯ್ಯ	ಪೌರ ಕಾರ್ಮಿಕ		
55.	ನಾಗರಾಜ್	ಪೌರ ಕಾರ್ಮಿಕ		
56.	ನರಸಿಂಹಯ್ಯ	ಪೌರ ಕಾರ್ಮಿಕ		
57.	ಮಂಗಮ್ಮ	ಪೌರ ಕಾರ್ಮಿಕ		
58.	ಸರಸ್ವತಿ	ಪೌರ ಕಾರ್ಮಿಕ		
59.	ಶಾರದ	ಪೌರ ಕಾರ್ಮಿಕ		
60.	ಆರ್ಮುಗಮ್	ಪೌರ ಕಾರ್ಮಿಕ		
61.	ಜಯಮ್ಮ	ಪೌರ ಕಾರ್ಮಿಕ		
62.	ಮಣಿಮೇಗಲ	ಪೌರ ಕಾರ್ಮಿಕ		
63.	ವೆಂಕಟಯ್ಯ	ಪೌರ ಕಾರ್ಮಿಕ		
64.	ಕೋಡಮ್ಮ	ಪೌರ ಕಾರ್ಮಿಕ		

65.	ಕೊಂಡಮ್ಮ	ಪೌರ ಕಾರ್ಮಿಕ		
66.	ಶಾಂತಿ	ಪೌರ ಕಾರ್ಮಿಕ		
67.	ವೆಂಕಟಮ್ಮ	ಪೌರ ಕಾರ್ಮಿಕ		
68.	ಜೋತಿ ಷಣ್ಮುಗಂ	ಪೌರ ಕಾರ್ಮಿಕ		
ವಾರ್ಡ್ 112				
69.	ಮುನಿಯಮ್ಮ	ಪೌರ ಕಾರ್ಮಿಕ		
70.	ನಾಗಮ್ಮ	ಪೌರ ಕಾರ್ಮಿಕ		
71.	ಕೊಂಡಪ್ಪ	ಪೌರ ಕಾರ್ಮಿಕ		
72.	ಯಂಗಯ್ಯ	ಪೌರ ಕಾರ್ಮಿಕ		
73.	ಅಣ್ಣಪ್ಪ	ಪೌರ ಕಾರ್ಮಿಕ		
74.	ಚನ್ನಯ್ಯ	ಪೌರ ಕಾರ್ಮಿಕ		
75.	ಎಸ್. ಮುರುಗನ್	ಪೌರ ಕಾರ್ಮಿಕ		
76.	ಪುಲ್ಲಮ್ಮ	ಪೌರ ಕಾರ್ಮಿಕ		
77.	ಎಂ. ರಾಜು	ಪೌರ ಕಾರ್ಮಿಕ		
78.	ಪುಟ್ಟತಾಯಮ್ಮ	ಪೌರ ಕಾರ್ಮಿಕ		
79.	ರವಣಮ್ಮ	ಪೌರ ಕಾರ್ಮಿಕ		
80.	ಲಕ್ಷ್ಮಮ್ಮ	ಪೌರ ಕಾರ್ಮಿಕ		
81.	ಮಲ್ಲೇಶ್	ಪೌರ ಕಾರ್ಮಿಕ		
82.	ಮುನಿರಾಜ್	ಪೌರ ಕಾರ್ಮಿಕ		
83.	ಎಸ್. ದಾಸ್	ಪೌರ ಕಾರ್ಮಿಕ		
84.	ಚನ್ನಯ್ಯ	ಪೌರ ಕಾರ್ಮಿಕ		
85.	ಹೆಚ್. ಮುನಿಯಪ್ಪ	ಪೌರ ಕಾರ್ಮಿಕ		

86.	ಪಿ. ಕ್ಯಾಥರೀನ್	ಪೌರ ಕಾರ್ಮಿಕ			
87.	ಲಕ್ಷ್ಮಮ್ಮ	ಪೌರ ಕಾರ್ಮಿಕ			
88.	ವೆಂಕಟಮ್ಮ	ಪೌರ ಕಾರ್ಮಿಕ			
89.	ರತ್ನಮ್ಮ	ಪೌರ ಕಾರ್ಮಿಕ			
90.	ವೆಂಕಟ ಸ್ವಾಮಿ	ಪೌರ ಕಾರ್ಮಿಕ			
ವಾರ್ಡ್ 89					
91.	ಪೆಂಚಲಮ್ಮ	ಪೌರ ಕಾರ್ಮಿಕ			
92.	ಪಿಚ್ಚಮ್ಮ	ಪೌರ ಕಾರ್ಮಿಕ			
93.	ಸಿ. ಪೆಂಚಲಯ್ಯ	ಪೌರ ಕಾರ್ಮಿಕ			
94.	ಸುಜಾತ	ಪೌರ ಕಾರ್ಮಿಕ			
95.	ಹರಿಕೃಷ್ಣ	ಪೌರ ಕಾರ್ಮಿಕ			
96.	ಪದ್ಮಾಮತಿ	ಪೌರ ಕಾರ್ಮಿಕ			
97.	ಲಕ್ಷ್ಮಮ್ಮ	ಪೌರ ಕಾರ್ಮಿಕ			
98.	ಲಕ್ಷ್ಮಮ್ಮ	ಪೌರ ಕಾರ್ಮಿಕ			
99.	ನಾಗಮ್ಮ	ಪೌರ ಕಾರ್ಮಿಕ			
100.	ರನೆಮ್ಮ	ಪೌರ ಕಾರ್ಮಿಕ			
101.	ಪದ್ಮಾ	ಪೌರ ಕಾರ್ಮಿಕ			
102.	ಅಗ್ನಿಸ್	ಪೌರ ಕಾರ್ಮಿಕ			
103.	ನರಸಮ್ಮ	ಪೌರ ಕಾರ್ಮಿಕ			
104.	ಅಂಕಮ್ಮ	ಪೌರ ಕಾರ್ಮಿಕ			
105.	ಅದಿಲಕ್ಷ್ಮಿ	ಪೌರ ಕಾರ್ಮಿಕ			
106.	ಪುಷ್ಪ	ಪೌರ ಕಾರ್ಮಿಕ			

107.	ಅದಿಲಕ್ಷಿ	ಪೌರ ಕಾರ್ಮಿಕ			
108.	ಲಕ್ಷಿ	ಪೌರ ಕಾರ್ಮಿಕ			
109.	ಗಂಗಮ್ಮ	ಪೌರ ಕಾರ್ಮಿಕ			
110.	ಸುವಾರ್ತಮ್ಮ	ಪೌರ ಕಾರ್ಮಿಕ			
111.	ಚಿನ್ನಮ್ಮ	ಪೌರ ಕಾರ್ಮಿಕ			
112.	ಆರೊ. ಕೋಕಿಲಾ ದೇವಿ	ಪೌರ ಕಾರ್ಮಿಕ			
113.	ಸಿ. ವೆಂಕಟ	ಪೌರ ಕಾರ್ಮಿಕ			
114.	ಕಲ್ಯಾಣ ಅರಸನ್	ಪೌರ ಕಾರ್ಮಿಕ			
115.	ನರಸಯ್ಯ	ಪೌರ ಕಾರ್ಮಿಕ			
116.	ರಾಜೇಶ್ವರಿ	ಪೌರ ಕಾರ್ಮಿಕ			

10. ಅದರ ವಿನಿಮಯಗಳಲ್ಲಿ ಉಪಬಂದದಿಸಿರುವಂತೆ ಪರಿಹಾರದ ವ್ಯವಸ್ಥೆಯು ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಗೌರವ ಧನವನ್ನು:-

ಕ್ರಮ ಸಂಖ್ಯೆ	ಅಧಿಕಾರಿ / ಸಿಬ್ಬಂದಿಯ ಹೆಸರು	ಹುದ್ದೆಯ ಹೆಸರು	ವೇತನ ಶ್ರೇಣಿ	ಮೂಲವೇತನ
1	ಶ್ರೀ. ಪಿ. ಎಂ. ಜಾನ್	ಸ.ಕಾ.ನಿ.ಅ		14800.00
2	ಮಹ್ಯಾದ್ ಲಿಖಾಯತ್ ಅಲಿ	ಸ.ಅ	11400-21600	10500
3	ಆಶೋಕ್	ಸ.ಅ	10800-20025	***
4	ಖಾಲಿ	ಸ.ಅ	11400-21600	11400
5	ಖಾಲಿ	ಸ.ಅ	11400-21600	11400
6	ಖಾಲಿ	ಪ್ರ.ದ.ಗು	5800- 10500	7625
7	ಖಾಲಿ	ದ್ವಿ. ದ. ಗು		

8	ಐ. ಅರಳಪ್ಪ	ಕೆಲಸ ಪರಿವೀಕ್ಷಕ ವಾ. ಸಂ-89	5800- 10500	8000
9	ಬಿ.ಎನ್. ಬೊಮ್ಮರಾಯ ಗೌಡ	ಕೆಲಸ ಪರಿವೀಕ್ಷಕ ವಾ. ಸಂ-112	6250-12000	11400
10	ಖಾಲಿ	ಕೆಲಸ ಪರಿವೀಕ್ಷಕ ವಾ. ಸಂ-114	5800-10500	5800
11	ಕೆ. ಮನೋಹರನ್	ಕೆಲಸ ಪರಿವೀಕ್ಷಕ ವಾ. ಸಂ-115	5800- 10500	6125
12	ಕೆ.ಹೆಚ್. ವೆಂಕಟೇಶ್.	ಚಾಲಕ	6250-12000	7450
13	ಬಿ.ಸಿ. ಪ್ರಭು	ಚಾಲಕ	6250-12000	7450
14	ಜಿ. ಪದ್ಮನಾಭನ್.	ಜವಾನ	5200-8200	7625
15	ಖಾಲಿ	ಕಾವಲುಗಾರ	4800-7275	***
16	ಖಾಲಿ	ಪರಿಸರ ಅಧಿಕಾರಿ	10800-20025	***
17	ಇ. ರಾಮ ಸ್ವಾಮಿ	ಸ್ಯಾನಿಟರಿ ದಪೇದಾರರು 115	5200-8200	7275
18	ವೆಂಕಟೇಶ್	ಸ್ಯಾ.ದ 112	5200-8200	8200
19	ಜೈರಾಜು. ಡಿ	ಸ್ಯಾ.ದ 115	5200-8200	7800
20	ಖಾಲಿ	ಸ್ಯಾ.ದ	5200-8200	***
21	ಖಾಲಿ	ಬೆರಳಚ್ಚು ಗಾರ	5200-8200	***
22	ಖಾಲಿ ಖಾಲಿ	ಪೀಟರ್ ಟಿಪಾಲು ರವಾನೆಗಾರ	5200-8200	***
23	2 ಹುದ್ದೆಗಳು ಖಾಲಿ	ಹೆಡ್ ಗ್ಯಾಂಗ್ ಮೆನ್	5200-8200	***
24	ಖಾಲಿ	ನಾಲ್ಕನೆ ದರ್ಜೆ ನೌಕರ	4800-7275	***
25	ಖಾಲಿ	ರಾತ್ರಿ ಕಾವಲು ಗಾರ	4800-7275	***
26	ಮಣಿ	ಗ್ಯಾಂಗ್‌ಮನ್	5200-8200	7425

27	ಇಳಂಗೋವನ್	ಗ್ಯಾಂಗ್‌ಮನ್	5200-8200	6250
28	ಸುಬ್ರಮಣಿ	ಗ್ಯಾಂಗ್‌ಮನ್	4800-7275	5900
29	ಜೋಸಫ್	ಗ್ಯಾಂಗ್‌ಮನ್	4800-7275	5700
30	ಆರೋಗ್ಯ ದಾಸ್.	ಗ್ಯಾಂಗ್‌ಮನ್	5200-8200	7275
31	ರಾಜ್ ಕುಮಾರ್	ಗ್ಯಾಂಗ್‌ಮನ್	4800-7275	5700
32	ಮೂಜಾಹಿದ್	ಗ್ಯಾಂಗ್‌ಮನ್	4800-7275	5700
33	ರವಿಂದ್ರ. ಎಂ	ಗ್ಯಾಂಗ್‌ಮನ್	4800-7275	5000
34	ಮುತ್ತಯ್ಯ	ಗ್ಯಾಂಗ್‌ಮನ್	5200-8200	8200
35	ಕುಮಾರ್. ಬಿ	ಗ್ಯಾಂಗ್‌ಮನ್	4800-7275	5500
36	ನಾಥನ್	ಗ್ಯಾಂಗ್‌ಮನ್	5200-8200	6125
37	38ಹುದ್ದೆಗಳು ಖಾಲಿ	ಗ್ಯಾಂಗ್‌ಮನ್	4800-7275	***
ವಾರ್ಡ್ 115				
1	ಕೊಂಡಮ್ಮ	ಪೌರ ಕಾರ್ಮಿಕ	5200-8200	7800
2	ಸಿ.ರವಿ	ಪೌರ ಕಾರ್ಮಿಕ	5200-8200	7450
3	ಸ್ವಾಮಿ ಕಣ್ಣಿ	ಪೌರ ಕಾರ್ಮಿಕ	5200-8200	8000
4	ಲಕ್ಷ್ಮಮ್ಮ	ಪೌರ ಕಾರ್ಮಿಕ	5200-8200	7275
5	ನಾರಾಯಣ	ಪೌರ ಕಾರ್ಮಿಕ	4800-7275	5800
6	ಅಂಕಮ್ಮ	ಪೌರ ಕಾರ್ಮಿಕ	5200-8200	7800
7	ರಾಜೇಶ್ವರಿ	ಪೌರ ಕಾರ್ಮಿಕ	4800-7275	5400
8	ಧನಲಕ್ಷ್ಮಿ ದೇವಿ	ಪೌರ ಕಾರ್ಮಿಕ	4800-7275	5300
9	ಸಂಪಮ್ಮ	ಪೌರ ಕಾರ್ಮಿಕ	5200-8200	7800

10	ಒಬಲಮ್ಮ	ಪೌರ ಕಾರ್ಮಿಕ	5200-8200	7625
11	ನಾಗಮ್ಮ	ಪೌರ ಕಾರ್ಮಿಕ	5200-8200	7450
12	ನಾರಾಯಣಮ್ಮ	ಪೌರ ಕಾರ್ಮಿಕ	5200-8200	7100
13	ನಲ್ಲಮ್ಮ	ಪೌರ ಕಾರ್ಮಿಕ	5200-8200	8800
14	ಕೆ. ಪೆಂಚ್ಚಲಮ್ಮ	ಪೌರ ಕಾರ್ಮಿಕ	5200-8200	7100
15	ಜಯಲಕ್ಷ್ಮಿಮಿ	ಪೌರ ಕಾರ್ಮಿಕ	5200-8200	7800
16	ಮಾಲಕೋಂಡಯ್ಯ	ಪೌರ ಕಾರ್ಮಿಕ	4800-7275	5000
17	ನಾಗರಾಜ್	ಪೌರ ಕಾರ್ಮಿಕ	5200-8200	8600
18	ನರಸಿಂಹಯ್ಯ	ಪೌರ ಕಾರ್ಮಿಕ	5200-8200	7800
19	ಮಂಗಮ್ಮ	ಪೌರ ಕಾರ್ಮಿಕ	4800-7275	4800
20	ಸರಸ್ವತಿ	ಪೌರ ಕಾರ್ಮಿಕ	5200-8200	4800
21	ಶಾರದ	ಪೌರ ಕಾರ್ಮಿಕ	5200-8200	7625
22	ಆರ್ಮುಗಮ್	ಪೌರ ಕಾರ್ಮಿಕ	5200-8200	6950
23	ಜಯಮ್ಮ	ಪೌರ ಕಾರ್ಮಿಕ	4800-7275	5800
24	ಮಣಿಮೇಗಲ	ಪೌರ ಕಾರ್ಮಿಕ	4800-7275	4800
25	ವೆಂಕಟಯ್ಯ	ಪೌರ ಕಾರ್ಮಿಕ	5200-8200	7800
26	ಕೊಂಡಮ್ಮ	ಪೌರ ಕಾರ್ಮಿಕ	5200-8200	7800
27	ಕೊಂಡಮ್ಮ	ಪೌರ ಕಾರ್ಮಿಕ	5200-8200	7100
28	ಶಾಂತಿ	ಪೌರ ಕಾರ್ಮಿಕ	5200-8200	6125
29	ವೆಂಕಟಮ್ಮ	ಪೌರ ಕಾರ್ಮಿಕ	5200-8200	7275
30	ಜೋತಿ ಷಣ್ಮುಗಂ	ಪೌರ ಕಾರ್ಮಿಕ	5200-8200	5200

ವಾರ್ಡ್ 112				
1	ಮುನಿಯಮ್ಮ	ಪೌರ ಕಾರ್ಮಿಕ	5200-8200	7800
2	ನಾಗಮ್ಮ	ಪೌರ ಕಾರ್ಮಿಕ	5200-8200	8800
3	ಕೊಂಡಪ್ಪ	ಪೌರ ಕಾರ್ಮಿಕ	5200-8200	9250
4	ಯಂಗಯ್ಯ	ಪೌರ ಕಾರ್ಮಿಕ	4800-7275	7625
5	ಅಣ್ಣಪ್ಪ	ಪೌರ ಕಾರ್ಮಿಕ	5200-8200	9000
6	ಚನ್ನಯ್ಯ	ಪೌರ ಕಾರ್ಮಿಕ	4800-7275	9200
7	ಎಸ್. ಮುರುಗನ್	ಪೌರ ಕಾರ್ಮಿಕ	4800-7275	5600
8	ಪುಲ್ಲಮ್ಮ	ಪೌರ ಕಾರ್ಮಿಕ	5200-8200	9000
9	ಎಂ. ರಾಜು	ಪೌರ ಕಾರ್ಮಿಕ	5200-8200	9000
10	ಪುಟ್ಟತಾಯಮ್ಮ	ಪೌರ ಕಾರ್ಮಿಕ	5200-8200	6500
11	ರವಣಮ್ಮ	ಪೌರ ಕಾರ್ಮಿಕ	5200-8200	9000
12	ಲಕ್ಷ್ಮಮ್ಮ	ಪೌರ ಕಾರ್ಮಿಕ	4800-7275	6500
13	ಮಲ್ಲೇಶ್	ಪೌರ ಕಾರ್ಮಿಕ	5200-8200	9000
14	ಮುನಿರಾಜ್	ಪೌರ ಕಾರ್ಮಿಕ	5200-8200	8000
15	ಎಸ್. ದಾಸ್	ಪೌರ ಕಾರ್ಮಿಕ	5200-8200	5900
16	ಚನ್ನಯ್ಯ	ಪೌರ ಕಾರ್ಮಿಕ	5200-8200	9000
17	ಹೆಚ್. ಮುನಿಯಪ್ಪ	ಪೌರ ಕಾರ್ಮಿಕ	4800-7275	9000
18	ಪಿ. ಕ್ಯಾಥರೀನ್	ಪೌರ ಕಾರ್ಮಿಕ	4800-7275	7450
19	ಲಕ್ಷ್ಮಮ್ಮ	ಪೌರ ಕಾರ್ಮಿಕ	5200-8200	7100
ವಾರ್ಡ್ 89				

1	ಪೆಂಚಲಮ್ಮ	ಪೌರ ಕಾರ್ಮಿಕ	5200-8200	9250
2	ಪಿಚ್ಚಮ್ಮ	ಪೌರ ಕಾರ್ಮಿಕ	5200-8200	9250
3	ಸಿ. ಪೆಂಚಲಯ್ಯ	ಪೌರ ಕಾರ್ಮಿಕ	5200-8200	7275
4	ಪೆಂಚಲಯ್ಯ	ಪೌರ ಕಾರ್ಮಿಕ	5200-8200	9200
5	ಸುಜಾತ	ಪೌರ ಕಾರ್ಮಿಕ	5200-8200	8200
6	ಹರಿಕೃಷ್ಣ	ಪೌರ ಕಾರ್ಮಿಕ	5200-8200	7800
7	ಪದ್ಮಾಪತಿ	ಪೌರ ಕಾರ್ಮಿಕ	5200-8200	8000
8	ಲಕ್ಷ್ಮಮ್ಮ	ಪೌರ ಕಾರ್ಮಿಕ	5200-8200	8200
9	ಲಕ್ಷ್ಮಮ್ಮ	ಪೌರ ಕಾರ್ಮಿಕ	5200-8200	7450
10	ನಾಗಮ್ಮ	ಪೌರ ಕಾರ್ಮಿಕ	5200-8200	7625
11	ರನೆಮ್ಮ	ಪೌರ ಕಾರ್ಮಿಕ	5200-8200	7800
12	ಪದ್ಮಾ	ಪೌರ ಕಾರ್ಮಿಕ	5200-8200	6650
13	ಅಗ್ನಿನ್	ಪೌರ ಕಾರ್ಮಿಕ	5200-8200	8000
14	ನರಸಮ್ಮ	ಪೌರ ಕಾರ್ಮಿಕ	5200-8200	7800
15	ಅಂಕಮ್ಮ	ಪೌರ ಕಾರ್ಮಿಕ	5200-8200	7800
16	ಅದಿಲಕ್ಷ್ಮಿ	ಪೌರ ಕಾರ್ಮಿಕ	5200-8200	9000
17	ಪುಷ್ಪ	ಪೌರ ಕಾರ್ಮಿಕ	5200-8200	9200
18	ಅದಿಲಕ್ಷ್ಮಿ	ಪೌರ ಕಾರ್ಮಿಕ	5200-8200	9200
19	ಲಕ್ಷ್ಮಿ	ಪೌರ ಕಾರ್ಮಿಕ	5200-8200	9250
20	ಗಂಗಮ್ಮ	ಪೌರ ಕಾರ್ಮಿಕ	5200-8200	9250
21	ಸುವಾರ್ತಮ್ಮ	ಪೌರ ಕಾರ್ಮಿಕ	5200-8200	9250

22	ಚಿನ್ನಮ್ಮ	ಪೌರ ಕಾರ್ಮಿಕ	5200-8200	8200
23	ಆರೋ. ಕೋಕಿಲಾ ದೇವಿ	ಪೌರ ಕಾರ್ಮಿಕ	5200-8200	7275
24	ಸಿ. ವೆಂಕಟ	ಪೌರ ಕಾರ್ಮಿಕ	5200-8200	9225
25	ಕಲ್ಯಾಣ ಅರಸನ್	ಪೌರ ಕಾರ್ಮಿಕ	5200-8200	6375
26	ನರಸಯ್ಯ	ಪೌರ ಕಾರ್ಮಿಕ	5200-8200	7625
27	ರಾಜೇಶ್ವರಿ	ಪೌರ ಕಾರ್ಮಿಕ	4800-7275	5200

11. ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ, ಪಸ್ತಾವಿತ್ತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ, ಅದರ ಪ್ರತಿಯನ್ನು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯವನ್ನು:-

ಅನ್ವಯಿಸುವುದಿಲ್ಲ.

12. ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಪಲಾನುಬವಿಗಳ ವಿವರಗಳನ್ನು :-

ಅನ್ವಯಿಸುವುದಿಲ್ಲ.

13. ಅದು ನೀಡಿರುವ ರಿಯಾಯಿತಿಗಳನ್ನು, ಅನಿಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳನ್ನು:-

ಅನ್ವಯಿಸುವುದಿಲ್ಲ.

14. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು:-

ಅನ್ವಯಿಸುವುದಿಲ್ಲ.

15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು:-

ಅನ್ವಯಿಸುವುದಿಲ್ಲ.

16. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮಗಳು ಮತ್ತು ಇತರ ವಿವರಗಳನ್ನು:-

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಪದನಾಮ
1	ಶ್ರೀ ಪಿ.ಎಂ. ಜಾನ್ - ಸ.ಕಾ.ನಿ.ಅ	ಸಾರ್ವಜನಿಕ ಮಾಹಿತಿ ಅಧಿಕಾರಿ
2	ಹೆಚ್. ಕುಮಾರಪ್ಪ- ಸ.ಅ. ವಾರ್ಡ್ ಸಂಖ್ಯೆ, 147 (ಪ್ರಭಾರ)	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
3	ಹೆಚ್. ಕುಮಾರಪ್ಪ- ಸ.ಅ. ವಾರ್ಡ್ ಸಂಖ್ಯೆ, 148	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
4	ಶಿವಲಿಂಗಪ್ಪ ಎಸ್ ಸಾವುಕಾರ್ - ಸ.ಅ. ವಾರ್ಡ್ ಸಂಖ್ಯೆ, 151	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
5	ಎಂ. ರಾಜೇಶ್- ಸ.ಅ. ವಾರ್ಡ್ ಸಂಖ್ಯೆ, 173	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ

17. ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಷ್ಕರಿಸತಕ್ಕದ್ದು.

ಮೇಲ್ಕಂಡ ಮಾಹಿತಿಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಪ್ರಕಟಿಸಲಾಗುವುದು.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
ದೊಮ್ಮೆಲೂರು ಉಪವಿಭಾಗ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ